



ಪಟ್ಟಣ ಸಹಕಾರ ಬ್ಯಾಂಕುಗಳ

ವಾರ್ತಾ ಪತ್ರಿಕೆ

ಕರ್ನಾಟಕ ರಾಜ್ಯ
ಸಹಕಾರ ಪಟ್ಟಣ
ಬ್ಯಾಂಕುಗಳ
ಮಹಾಮಂಡಳದ
ಅಧಿಕೃತ ಕನ್ನಡ
ವಾರ್ತಾಪತ್ರಿಕೆ

ಸಂಪುಟ : 33 | ಸಂಚಿಕೆ : 08 | 27 ಮೇ 2026 | ಬುಧವಾರ | ಪುಟಗಳು : 8 | ಬೆಲೆ : 2/-

**ದಿನಾಂಕ : 20.05.2026ರಂದು ಬೆಳಗಾವಿಯಲ್ಲಿ ರಾಜ್ಯದ ಪಟ್ಟಣ ಸಹಕಾರ ಬ್ಯಾಂಕುಗಳ
ಅಧ್ಯಕ್ಷರು / ಉಪಾಧ್ಯಕ್ಷರು ಹಾಗೂ ನಿರ್ದೇಶಕ ಮಂಡಳಿ ಸದಸ್ಯರುಗಳಿಗೆ ನಡೆದ
ರಾಜ್ಯಮಟ್ಟದ ಒಂದು ದಿನದ ವಿಚಾರ ಸಂಕಿರಣ**



ಬೆಳಗಾವಿ : ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳವು ರಾಜ್ಯದ ಪಟ್ಟಣ ಸಹಕಾರ ಬ್ಯಾಂಕುಗಳ ಅಧ್ಯಕ್ಷರು / ಉಪಾಧ್ಯಕ್ಷರು ಹಾಗೂ ನಿರ್ದೇಶಕ ಮಂಡಳಿ ಸದಸ್ಯರುಗಳಿಗೆ ದಿನಾಂಕ : 20.05.2026 ರಂದು ಬೆಳಗಾವಿಯ “ಹೋಟಲ್ ಆದರ್ಶ ಪ್ರಾಂಟ್”ನಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ಒಂದು ದಿನದ ವಿಚಾರ ಸಂಕಿರಣವನ್ನು ಮಹಾಮಂಡಳದ ಮಾಜಿ ಅಧ್ಯಕ್ಷರು ಹಾಗೂ ಹಿರಿಯ ನಿರ್ದೇಶಕರಾದ ಶ್ರೀ ಡಿ.ಟಿ. ಪಾಟೀಲ ರವರು ಉದ್ಘಾಟಿಸಿದರು.

ಈ ವಿಚಾರ ಸಂಕಿರಣದಲ್ಲಿ ಮಹಾಮಂಡಳದ ನಿರ್ದೇಶಕರಾದ ಶ್ರೀ ಎಮ್.ಎಮ್. ಮೆಟಗುಡ್ಡವರು ಮಾತನಾಡಿ ಮಹಾಮಂಡಳದ ಅಧ್ಯಕ್ಷರಾದ ಶ್ರೀ ಎಚ್.ಕೆ. ಪಾಟೀಲ ಅವರ ಸಮರ್ಥ ಮಾರ್ಗದರ್ಶನದಲ್ಲಿ ನಮ್ಮ ಮಹಾಮಂಡಳವು ರಾಜ್ಯಾದ್ಯಂತ ಅತ್ಯುತ್ತಮ ಕೆಲಸ ಮಾಡುತ್ತಿದೆ. ಇದು ಮಹಾಮಂಡಳದ ನಿರ್ದೇಶಕರು ಮತ್ತು ಸಿಬ್ಬಂದಿಗಳಿಂದ ಸಾಧ್ಯವಾಗಿದೆ ಎಂದು ಶ್ಲಾಘಿಸಿದರು.

ಈ ವಿಚಾರ ಸಂಕಿರಣದಲ್ಲಿ ಭಾರತೀಯ ರಿಜರ್ವ್ ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕರು, ಶ್ರೀಮತಿ ಮೀನಾಕ್ಷಿ ಶೇಷಗಿರಿ ಗಡ್ಡೆ ಅವರು ಉಪನ್ಯಾಸದಲ್ಲಿ ಸಹಕಾರ ಬ್ಯಾಂಕಿನ ಆಡಳಿತ ಮಂಡಳಿಯು ಆರ್‌ಬಿಎನ್‌ನಿಯಮ ಪಾಲನೆ ಕಡ್ಡಾಯ ಮತ್ತು ಡಿಜಿಟಲ್ ಬ್ಯಾಂಕಿಂಗ್, ಕೆಸಿಎಸ್ ಕಾಯ್ದೆಗಳನ್ನು ಅಳವಡಿಕೆ ಕುರಿತು ಮಾಹಿತಿ ನೀಡುತ್ತಾ ಭವಿಷ್ಯದಲ್ಲಿ ಸ್ಪರ್ಧಾತ್ಮಕತೆಯನ್ನು ಬೆಳೆಸಿಕೊಂಡು ಸಂಸ್ಥೆಗಳನ್ನು ಬೆಳೆಸಲು ಕಾಲಕ್ಕೆ ತಕ್ಕಂತೆ ಬದಲಾವಣೆಗಳನ್ನು ಅನುಸರಿಸುವುದು ಸೂಕ್ತ ಎಂದು ಹೇಳಿದರು.

ಪಟ್ಟಣ ಸಹಕಾರ ಬ್ಯಾಂಕುಗಳಿಗೆ ಅನ್ವಯಿಸುವ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ಮತ್ತು ನಿಯಮಗಳ ರೀತ್ಯ ನಿರ್ದೇಶಕರ ಪಾತ್ರ, ವಿಷಯದ ಕುರಿತು ಶ್ರೀ ಎಚ್.ವೈ. ಗದ್ದನಕೇರಿ, ಸಹಕಾರ ಸಂಘಗಳ ಅಪರ ನಿಬಂಧಕರು ಅವರು ಉಪನ್ಯಾಸ ನೀಡಿದರು.

ಮಹಾಮಂಡಳದ ಇನ್‌ಫೋರ್ಮ್ ನಿರ್ದೇಶಕರಾದ ಶ್ರೀ ಎಮ್.ಆರ್. ವೆಂಕಟೇಶ್ ಮಾತನಾಡುತ್ತಾ



3ನೇ ಪುಟಕ್ಕೆ...

» ರಿಸರ್ವ್ ಬ್ಯಾಂಕಿನಿಂದ ಕೇಂದ್ರ ಸರ್ಕಾರಕ್ಕೆ ದಾಖಲೆಯ ರೂ. 2.87 ಲಕ್ಷ ಕೋಟಿ ಡಿವಿಡೆಂಡ್

» ಮಹಾಮಂಡಳದ ಹೊಸ ನಿರ್ದೇಶಕರು, ವಿಶೇಷ ಅಧ್ಯಾಪಕರು ಮತ್ತು ಶಿಕ್ಷಣ ಸಲಹಾಸಮಿತಿ ಸದಸ್ಯರು ಮಹಾಮಂಡಳದ ಬೆಳಗಾವಿಯ ಕೆ.ಎಚ್. ಪಾಟೀಲ ಸಭಾ ಭವನಕ್ಕೆ ಬೇಟಿ

» ನಿಮ್ಮ ಪ್ರಶ್ನೆ ನಮ್ಮ ಉತ್ತರ



ಸಂಪಾದಕೀಯ

ಆತ್ಮೀಯ ಸಹಕಾರಿಗಳೇ...



ನಿರುದ್ಯೋಗ; ದೇಶದ ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಯ ಮೇಲೆ ದೊಡ್ಡ ಸವಾಲಾಗಿ ಪರಿಣಮಿಸುವ ಸಾಧ್ಯತೆ ಇದೆ

ಪ್ರಸ್ತುತ 2026ರ ದತ್ತಾಂಶದ ಪ್ರಕಾರ, ನಗರ ಪ್ರದೇಶಗಳಲ್ಲಿ ನಿರುದ್ಯೋಗ ದರವು ಶೇ.6.6 ರಷ್ಟಿದ್ದರೆ, ದೇಶದ ಒಟ್ಟು ನಿರುದ್ಯೋಗ ದರವು ಶೇ.5.2ರಷ್ಟಿದೆ. ಪದವೀಧರರಲ್ಲಿ ಶೇ.40 ರಷ್ಟು ಜನರಿಗೆ ಉದ್ಯೋಗವೇ ಸಿಗುತ್ತಿಲ್ಲ ಎಂದು ಸ್ಟೇಟ್ ಆಫ್ ವರ್ಕಿಂಗ್ ಇಂಡಿಯಾ ತನ್ನ ಸಂಶೋಧನಾ ವರದಿಯಲ್ಲಿ ಹೇಳಿದೆ. ದೇಶದ 20ರಿಂದ 29 ವರ್ಷದೊಳಗಿನ 63 ಮಿಲಿಯನ್ ಪದವೀಧರರಲ್ಲಿ ಹನ್ನೊಂದು ಮಿಲಿಯನ್ ಜನರು ನಿರುದ್ಯೋಗಿಗಳಾಗಿದ್ದಾರೆ ಎಂದೂ ಅದೇ ವರದಿ ತಿಳಿಸಿದೆ.

ಈ ವರದಿಯನ್ನು ಅವಲೋಕಿಸಿದರೆ, ದೇಶದಲ್ಲಿ ನಿರುದ್ಯೋಗ ಸಮಸ್ಯೆ ಬೃಹದಾಕಾರವಾಗಿ ಬೆಳೆಯುವ ಸಾಧ್ಯತೆಗಳು ಗೋಚರಿಸುತ್ತಿವೆ. ಇದು ಮುಂದಿನ ದಿನಗಳಲ್ಲಿ ದೇಶದ ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಯ ಮೇಲೆ ದೊಡ್ಡ ಸವಾಲಾಗಿ ಪರಿಣಮಿಸುವ ಸಾಧ್ಯತೆ ಇದೆ.

ವಿಶ್ವ ಬ್ಯಾಂಕ್ ವರದಿಗಳ ಪ್ರಕಾರ, ನಮ್ಮ ದೇಶದ ಯುವ ನಿರುದ್ಯೋಗಿಗಳ ಪ್ರಮಾಣವು ಶೇ. 22 ರಿಂದ ಶೇ. 23.22ರಷ್ಟು ದಾಖಲಾಗಿದ್ದು, ಏಷ್ಯಾದ ಉಳಿದೆಲ್ಲಾ ರಾಷ್ಟ್ರಗಳಿಗಿಂತ ನಮ್ಮಲ್ಲಿ ನಿರುದ್ಯೋಗಿಗಳ ಪ್ರಮಾಣವು ಅಧಿಕವಾಗಿರುವುದು ಕಂಡುಬರುತ್ತಿದೆ. ಇದು ನಿಜಕ್ಕೂ ಆತಂಕ ಪಡಬೇಕಾದ ವಿಷಯವಾಗಿದೆ.

ದಶಕದ ಹಿಂದೆ ದೇಶದಲ್ಲಿ ಶಾಂತಿ, ಸೌಹಾರ್ದತೆ ನೆಲಸಿದ್ದ ಕಾಲದಲ್ಲಿ, ಕಂಪನಿಗಳು ಉತ್ಪನ್ನವಾಗಿ ಬೆಳೆಯುತ್ತಿದ್ದವು. ಅಂದು ಕಂಪನಿಗಳು ತಮಗೆ ಆಗತ್ಯವಿರುವ ಯುವ ಪದವಿಧರರನ್ನು ಕಾಲೇಜುಗಳಿಗೆ ಹೋಗಿ ಆಯ್ಕೆ ಮಾಡಿಕೊಂಡು ಸಾವಿರಾರು ರೂಪಾಯಿಗಳ ಸಂಬಳ ನೀಡುವ ಆಮಿಷ ಒಡ್ಡುತ್ತಿದ್ದವು. ನಂತರದ ವರ್ಷಗಳಲ್ಲಿ ಇದು ಕ್ಷೀಣಿಸುತ್ತಾ ಬಂದಿದ್ದು, ಇಂದು ಕಂಪನಿಗಳು ಯುವ ಪದವಿಧರರನ್ನು ಆಯ್ಕೆ ಮಾಡಿಕೊಳ್ಳುವ ಪ್ರಕ್ರಿಯೆಯನ್ನು ನಿಲ್ಲಿಸಿವೆ. ಈ ಎಲ್ಲ ಒಮ್ಮೆಲೆ ಆಗಿದಲ್ಲ. ಕಳೆದ ಕೆಲ ವರ್ಷಗಳಿಂದಲೂ ಇದು ಉಲ್ಬಣಿಸಿಕೊಂಡು ಬರುತ್ತಿರುವುದೇ ಆಗಿದೆ.

ರಾಜ್ಯಗಳಲ್ಲಿನ ಆರ್ಥಿಕ ಮತ್ತು ಉದ್ಯೋಗ ಪರಿಸ್ಥಿತಿಯನ್ನು ಅಳೆಯುವ ಇತ್ತೀಚಿನ ಭಾರತೀಯ ಆರ್ಥಿಕತೆಯ ಮೇಲ್ವಿಚಾರಣಾ ಕೇಂದ್ರದ ದತ್ತಾಂಶಗಳ ಪ್ರಕಾರ; ಹರಿಯಾಣ, ರಾಜಸ್ಥಾನ, ಬಿಹಾರ, ಜಾರ್ಖಂಡ್, ಜಮ್ಮು ಮತ್ತು ಕಾಶ್ಮೀರದಲ್ಲಿ ನಿರುದ್ಯೋಗ ಪ್ರಮಾಣ ಅಧಿಕವಿದೆ. ಅಲ್ಲದೆ ದಿಲ್ಲಿಯಲ್ಲೇ ಅತ್ಯಧಿಕ ಶೇ. 5.70 ರಷ್ಟು ನಿರುದ್ಯೋಗವಿದೆ. ಇದು ಹೀಗೆಯೇ ಮುಂದುವರಿದಲ್ಲಿ ಈ ಪ್ರಮಾಣ ಶೇ. 10 ದಾಟುವ ಆತಂಕವನ್ನು ಕೆಲ ತಜ್ಞರು ವ್ಯಕ್ತಪಡಿಸಿದ್ದಾರೆ. ಯಾವುದೇ ದೇಶದಲ್ಲಿ ನಿರುದ್ಯೋಗ, ಅಸಮಾನತೆ, ಬಡತನ, ಹಸಿವು ವ್ಯಾಪಕವಾಗಿದ್ದರೆ ಅಲ್ಲೇನೋ ಮೂಲಭೂತ ಸಮಸ್ಯೆ ಇದೆ ಅಂತಲೇ ಅರ್ಥ. ಇದು ಹೆಚ್ಚುತ್ತಾ ಹೋಗುತ್ತಿದ್ದರಂತೂ ದೇಶ ಗಂಭೀರ ಪರಿಸ್ಥಿತಿಯತ್ತ ಸಾಗುತ್ತಿದೆ ಎಂದೇ ಹೇಳಬಹುದಾಗಿದೆ.

ನಿರುದ್ಯೋಗ ಪ್ರಮಾಣ ಅತಿ ಕಡಿಮೆಯಿರುವ ರಾಜ್ಯಗಳಲ್ಲಿ ಕರ್ನಾಟಕ ಒಂದಾಗಿದೆ. ಆದರೂ ನಮ್ಮ ರಾಜ್ಯದಲ್ಲಿ ನಿರುದ್ಯೋಗಿ ಯುವ ಪದವೀಧರರಿಗೆ ಯುವನಿಧಿ ಯೋಜನೆಯ ಮೂಲಕ ಮಾಸಿಕ ರೂ. 3,000 ಹಾಗೂ ರೂ. 1,500 ಆರ್ಥಿಕ ಆಸರೆ ನೀಡಿದೆ. ಇದು ಅನುಕರಣೀಯವಾಗಿದ್ದು, ಕೇಂದ್ರ ಹಾಗೂ ಇತರ ರಾಜ್ಯಗಳು ಅನುಸರಿಸಿದಲ್ಲಿ ಪರಿಸ್ಥಿತಿ ಸುಧಾರಿಸಬಹುದಾದ ಸಾಧ್ಯತೆಗಳಿವೆ. ಸುಧಾರಿಸಲಿ ಎಂದು ಆಶಿಸುತ್ತೇನೆ.

► ಎಚ್.ಕೆ. ಪಾಟೀಲ

ಲಿಸರ್ವ್ ಬ್ಯಾಂಕಿನಿಂದ ಕೇಂದ್ರ ಸರ್ಕಾರಕ್ಕೆ ದಾಖಲೆಯ ರೂ. 2.87 ಲಕ್ಷ ಕೋಟಿ ಡಿವಿಡೆಂಡ್

ಮುಂಬೈ : ಭಾರತೀಯ ರಿಸರ್ವ್ ಬ್ಯಾಂಕ್ ಕೇಂದ್ರ ಸರ್ಕಾರಕ್ಕೆ ಶುಕ್ರವಾರ 2025-26 ಹಣಕಾಸು ವರ್ಷದ ಲಾಭಾಂಶ ನೀಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ದಾಖಲೆಯ ರೂ.2.87 ಲಕ್ಷ ಕೋಟಿ ರೂಗಳ ಡಿವಿಡೆಂಡ್ ಘೋಷಣೆ ಮಾಡಿದೆ.

ಜಾಗತಿಕ ಭೌಗೋಳಿಕ - ರಾಜಕೀಯ ಸವಾಲುಗಳ ನಡುವೆಯೂ ಕೇಂದ್ರ ಸರ್ಕಾರಕ್ಕೆ ಹೆಚ್ಚುವರಿ ಆರ್ಥಿಕ ಅವಕಾಶ ಮತ್ತು ಹಣಕಾಸು ಸಡಿಲಿಕೆ ಒದಗಿಸುವ ಉದ್ದೇಶದಿಂದ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.



2024-25 ಹಣಕಾಸು ವರ್ಷದ ಲಾಭಾಂಶ ಅಥವಾ ಅಧಿಕ ಮೊತ್ತ ವರ್ಗಾವಣೆ ರೂ.2.69 ಲಕ್ಷ ಕೋಟಿ ಆಗಿದ್ದು, ಇದು 2023-24ರ ಪಾವತಿಗಿಂತ ಶೇಕಡಾ 27.4ರಷ್ಟು ಹೆಚ್ಚು ಆಗಿದೆ. ಇದಕ್ಕೂ ಮೊದಲು ಆರ್‌ಬಿಐ 2023-24 ಹಣಕಾಸು ವರ್ಷಕ್ಕೆ ಸರ್ಕಾರಕ್ಕೆ ರೂ.2.1 ಲಕ್ಷ ಕೋಟಿ ಡಿವಿಡೆಂಡ್ ವರ್ಗಾಯಿಸಿತ್ತು. ಅಂತೆಯೇ 2022-23ರಲ್ಲಿ ಈ ಮೊತ್ತ ರೂ.87,416 ಕೋಟಿ ಆಗಿತ್ತು. ಈ ಡಿವಿಡೆಂಡ್ ಪಾವತಿ ಕುರಿತ ನಿರ್ಧಾರವನ್ನು ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್‌ಬಿಐ ಕೇಂದ್ರ ನಿರ್ದೇಶಕ ಮಂಡಳಿಯ 623ನೇ ಸಭೆಯಲ್ಲಿ ಕೈಗೊಳ್ಳಲಾಯಿತು.

ಆರ್‌ಬಿಐ ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ, ಅಪಾಯ ಮೀಸಲು ಮತ್ತು ಕಾನೂನು ಬದ್ಧ ನಿಧಿಗಳಿಗೆ ವರ್ಗಾವಣೆಗೆ ಮುನ್ನದ ನಿವ್ವಳ ಆದಾಯವು 2025-26 ಹಣಕಾಸು ವರ್ಷದಲ್ಲಿ ರೂ.3,95,972.10 ಕೋಟಿಗೆ ಏರಿಕೆಯಾಗಿದೆ. ಇದು 2024-25ರಲ್ಲಿ ದಾಖಲಾಗಿದ್ದ ರೂ.3,13,455.77 ಕೋಟಿಯೊಂದಿಗೆ ಹೋಲಿಸಿದರೆ ಗಮನಾರ್ಹ ಏರಿಕೆಯಾಗಿದೆ ಎಂದು ಹೇಳಿದೆ.

ಇದೇ ವೇಳೆ, ಕೇಂದ್ರ ಬ್ಯಾಂಕಿನ ಬ್ಯಾಲೆನ್ಸ್ ಶೀಟ್ ಕೂಡ ಮಹತ್ತರವಾಗಿ ವಿಸ್ತರಗೊಂಡಿದ್ದು, 2026ರ ಮಾರ್ಚ್ 31ರ ವೇಳೆಗೆ ಅದು 20.61 ಶೇಕಡಾ ಏರಿಕೆಯೊಂದಿಗೆ ರೂ.91,97,121.08 ಕೋಟಿಗೆ ತಲುಪಿದೆ ಎಂದು ಆರ್‌ಬಿಐ ಮೂಲಗಳು ತಿಳಿಸಿವೆ.

ಮಹಾಮಂಡಳವು ರಾಜ್ಯಾದ್ಯಂತ ಉತ್ತಮ ವಿಚಾರ ಸಂಕರಣಗಳನ್ನು ಮತ್ತು ತರಬೇತಿ ಶಿಬಿರಗಳನ್ನು ಹಾಗೂ ಕಾನೂನು ಸಲಹೆಗಳನ್ನು ತ್ವರಿತವಾಗಿ ರಾಜ್ಯದ ಪಟ್ಟಣ ಬ್ಯಾಂಕುಗಳಿಗೆ ಒದಗಿಸಿ ದೇಶದಲ್ಲಿಯೇ ಮೂರನೇ ಸ್ಥಾನದಲ್ಲಿದೆ ಎಂದು ಹೇಳಿದರು.

ನಿರ್ದೇಶಕರುಗಳಾದ ಶ್ರೀ ಎಸ್.ಪಿ. ಶೇಷಾದ್ರಿ, ಶ್ರೀ ಎಮ್.ಡಿ. ಪಾಟೀಲ, ಶ್ರೀ ಎಂ.ಆರ್. ವೆಂಕಟೇಶ್, ಶ್ರೀ ಜಯಪ್ರಕಾಶ ಕೆದ್ಲಾಯ, ಶ್ರೀ ಆನಂದಗೌಡ ಎನ್. ಬಿರಾದಾರ, ವಿಶೇಷ ಆಹ್ವಾನಿತರಾದ ಶ್ರೀ ಪ್ರಕಾಶ ಜಿ. ಪಾಟೀಲ, ಶ್ರೀ ಎಣ್ಣೆಗೆರೆ ಆರ್. ವೆಂಕಟರಾಮಯ್ಯ, ಶಿಕ್ಷಣನಿಧಿ ಸಲಹಾ ಸಮಿತಿ ಸದಸ್ಯರಾದ ಶ್ರೀ ಶಿವಕುಮಾರ ಗುಂದಗಿ, ಶ್ರೀ ಅಂಬೋರೆ ಪಿ. ಸತೀಶ್, ಶ್ರೀ ಬಸವರಾಜ ತಾ. ರಾಯಪ್ಪಗೋಳ, ಶ್ರೀ ವಿಜಯಕುಮಾರ ಅ. ಪಾಟೀಲ, ಶ್ರೀ ರೇವಣಸಿದ್ದಪ್ಪ ಜಿ. ಕಲ್ಬುರ್ಗಿ, ಭಾರತೀಯ ರಿಜರ್ವ್ ಬ್ಯಾಂಕಿನ ಹಿರಿಯ ಅಧಿಕಾರಿಗಳಾದ ಶ್ರೀಮತಿ ಮೀನಾಕ್ಷಿ ಶೇಷಗಿರಿ ಗಡ್, ಶ್ರೀ ತೇಜೇಶ್ ಕುಮಾರ್ ಎಂ.ಎಸ್, ರವರುಗಳು ಭಾಗವಹಿಸಿದ್ದರು. ಮಹಾಮಂಡಳದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಪುಂಡಲಿಕ ಎನ್. ಕೇರೂರೆ ಹಾಗೂ

ಉಪ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಅನೀಲ ಎಚ್. ಕಿರೇಸೂರ ಇವರುಗಳು ಭಾಗವಹಿಸಿದ್ದರು.

ಮಹಾಮಂಡಳದ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀ ಪುಂಡಲಿಕ ಎನ್. ಕೇರೂರೆಯವರು ವಿಚಾರ ಸಂಕರಣಕ್ಕೆ ಆಗಮಿಸಿದ್ದ ಪಟ್ಟಣ ಸಹಕಾರ ಬ್ಯಾಂಕುಗಳ ಪ್ರತಿನಿಧಿಗಳನ್ನು ಹಾಗೂ ಗಣ್ಯರನ್ನು ಸ್ವಾಗತಿಸಿ, ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳವು ಈಗಾಗಲೇ ತಮಗಿಲ್ಲ ತಿಳಿದಿರುವಂತೆ ಹಲವಾರು ವಿಷಯಗಳ ಬಗ್ಗೆ ಅನೇಕ ಮಾಹಿತಿಗಳನ್ನು ಒದಗಿಸುತ್ತಿರುವುದಲ್ಲದೆ ಪತ್ರಿಕೆಗಳ ಮೂಲಕ ಮಾಹಿತಿ ನೀಡಲಾಗುತ್ತಿದೆ ಎಂದರು.

ಕೊನೆಯಲ್ಲಿ ಮಹಾಮಂಡಳದ ಉಪಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಅನೀಲ ಎಚ್. ಕಿರೇಸೂರ ರವರು ವಂದನಾರ್ಪಣೆ ಸಲ್ಲಿಸಿದರು. ಈ ವಿಚಾರ ಸಂಕರಣದಲ್ಲಿ ರಾಜ್ಯದ ಪಟ್ಟಣ ಸಹಕಾರ ಬ್ಯಾಂಕುಗಳಿಂದ ಸುಮಾರು 250ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿ, ವಿಚಾರ ಸಂಕರಣದ ಸದುಪಯೋಗವನ್ನು ಪಡೆದುಕೊಂಡರು.

ಪುತ್ತೂರು ಕೋ-ಆಪರೇಟಿವ್ ಟೌನ್ ಬ್ಯಾಂಕಿನಿಂದ ಮಾದರಿ ಕಾರ್ಯ ಮೈತ್ರಿ ಸದಸ್ಯರ ಕುಟುಂಬಕ್ಕೆ ರೂ. 11 ಲಕ್ಷ ವಿಮೆ ಹಾಗೂ ರೂ. 8 ಸಾವಿರ ಮರಣೋತ್ತರ ನಿಧಿ ಹಸ್ತಾಂತರ

ಪುತ್ತೂರು : ಕೇವಲ ವ್ಯವಹಾರವಷ್ಟೇ ಅಲ್ಲದೆ, ಸಾಮಾಜಿಕ ಕಳಕಳಿ ಹಾಗೂ ಸಾರ್ವಜನಿಕರ ಭದ್ರತೆಗೆ ಪ್ರಥಮ ಆದ್ಯತೆ ನೀಡುವ ಮೂಲಕ 'ಪುತ್ತೂರು ಕೋ-ಆಪರೇಟಿವ್ ಟೌನ್ ಬ್ಯಾಂಕ್' ಮತ್ತೊಮ್ಮೆ ಸಹಕಾರ ಕ್ಷೇತ್ರದಲ್ಲಿ ತನ್ನ ಅನನ್ಯ ಸಾಮಾಜಿಕ ಬದ್ಧತೆಯನ್ನು ಸಾಬೀತುಪಡಿಸಿದೆ. ಕಷ್ಟದ ಕಾಲದಲ್ಲಿ ಸದಸ್ಯರ ಕುಟುಂಬಕ್ಕೆ ಆಸರೆವಾಗಿ ನಿಲ್ಲುವ ಮೂಲಕ ಬ್ಯಾಂಕ್ ಸಾರ್ವಜನಿಕ ವಲಯದಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ.

ಬ್ಯಾಂಕಿನ ಸದಸ್ಯರಾಗಿದ್ದ ಬನ್ನೂರು ಗಣೇಶ್‌ಗೌಡ ಅವರ ಅಕಾಲಿಕ ನಿಧನದಿಂದ ಸಂಕಷ್ಟಕ್ಕೀಡಾಗಿದ್ದ ಅವರ ಕುಟುಂಬಕ್ಕೆ ಇಪ್ಪೋ ಟೋಕಿಯೋ (IFFCO-Tokio) ಸಂಸ್ಥೆಯ ಸಹಯೋಗದೊಂದಿಗೆ ಭಾರಿ ಮೊತ್ತದ ವಿಮಾ ಪರಿಹಾರ ಹಾಗೂ ಬ್ಯಾಂಕಿನ ವತಿಯಿಂದ ಮರಣೋತ್ತರ ನಿಧಿಯನ್ನು ಬ್ಯಾಂಕಿನ ಆಡಳಿತ ಮಂಡಳಿಯ ಸಭೆಯಲ್ಲಿ ಹಸ್ತಾಂತರಿಸಲಾಯಿತು.

ಈ ಮಾನವೀಯ ಮತ್ತು ಮಹತ್ವದ ಸಭೆಯಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀಧರ ಗೌಡ, ಪ್ರಮುಖ



ನಿರ್ದೇಶಕರುಗಳಾದ ಚಂದ್ರಶೇಖರ ರಾವ್ ಬಪ್ಪಳಿಗೆ, ಕಿರಣಕುಮಾರ ರೈ, ಮಲ್ಲೇಶ ಕುಮಾರ್, ಸುಜೀಂದ್ರ ಪ್ರಭು, ಶ್ರೀಧರ ಪಟ್ಟ, ಗಣೇಶ ಕೌಕ್ರಾಡಿ, ವೀಣಾ ಹಾಗೂ ಬ್ಯಾಂಕಿನ ಪುತ್ತೂರು ಶಾಖಾಧಿಕಾರಿಯಾದ ಚಿದಂಬರ ಅವರು ಉಪಸ್ಥಿತರಿದ್ದು, ಸಂಸ್ಥೆಯ ಯಶಸ್ವಿ ನಡೆಗೆ ಸಾಕ್ಷಿಯಾದರು.

IFFCO TOKIO ಕಂಪನಿಯ ಸ್ಥಳೀಯ ಶಾಖಾಧಿಕಾರಿ ಎಸ್.ಆರ್. ಮಿಥುನ್ ಪ್ರೈಮ್ ಮಂಜೂರಾತಿಯಲ್ಲಿ ಸಹಕರಿಸಿದ್ದರು. ಪುತ್ತೂರು ಕೋ-ಆಪರೇಟಿವ್ ಟೌನ್ ಬ್ಯಾಂಕಿನ ಈ ಸಮಯೋಚಿತ ನಡೆ ಹಾಗೂ ಸಾರ್ವಜನಿಕ ಕಳಕಳಿಗೆ ಸಾರ್ವಜನಿಕ ವಲಯದಿಂದ ಮತ್ತು ಸಹಕಾರಿ ಬಂಧುಗಳಿಂದ ಭಾರಿ ಶ್ಲಾಘನೆ ವ್ಯಕ್ತವಾಗಿದೆ. ಕಷ್ಟದಲ್ಲಿದ್ದ ಕುಟುಂಬಕ್ಕೆ ಆಪದ್ಭಾಂಧವನಂತೆ ನೆರವಾದ ಬ್ಯಾಂಕಿನ ಕಾರ್ಯವೈಖರಿ ಸಹಕಾರ ರಂಗಕ್ಕೆ ಮಾದರಿಯಾಗಿದೆ.

ಮಹಾಮಂಡಳದ ಹೊಸ ನಿರ್ದೇಶಕರು, ವಿಶೇಷ ಆಹ್ವಾನಿತರು ಮತ್ತು ಶಿಕ್ಷಣ ಸಲಹಾಸಮಿತಿ ಸದಸ್ಯರು ಮಹಾಮಂಡಳದ ಬೆಳಗಾವಿಯ ಕೆ.ಎಚ್. ಪಾಣೀಲ ಸಭಾ ಭವನಕ್ಕೆ ಬೇಟಿ



13th Batch (DUCBM) ಡಿಪ್ಲೋಮಾ ಇನ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಮ್ಯಾನೇಜ್‌ಮೆಂಟ್ ಕೋರ್ಸ್‌ಗೆ ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳವು ರಾಜ್ಯದಲ್ಲಿರುವ ಪಟ್ಟಣ ಸಹಕಾರ ಬ್ಯಾಂಕುಗಳ ಸಿಬ್ಬಂದಿಗಳಿಗೆ Diploma in Urban Cooperative Banking Management ಕೋರ್ಸ್‌ನ್ನು ಪ್ರಾರಂಭಿಸುತ್ತದೆ. 12ನೇ ಬ್ಯಾಚಿನ ಪರೀಕ್ಷೆಯ ಫಲಿತಾಂಶ ಸದ್ಯದಲ್ಲಿಯೆ ಬರಲಿದ್ದು, ಈಗ 13ನೇ ಬ್ಯಾಚಿನ ಡಿಯುಸಿಬಿಎಂ ಕೋರ್ಸ್‌ನ್ನು ಪ್ರಾರಂಭಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸದರಿ ಕೋರ್ಸ್‌ನ್ನು ಮಹಾಮಂಡಳ, ಆರ್‌ಐಸಿಎಂ ಮತ್ತು ಎನ್‌ಸಿಸಿಟಿ ನವದೆಹಲಿ ಇವುಗಳ ಸಹಯೋಗದೊಂದಿಗೆ ನಡೆಸಲಾಗುವುದು. ಈ ಕೋರ್ಸ್‌ಗೆ ಸಂಬಂಧಿಸಿದಂತೆ ಮಹಾಮಂಡಳವು ಬೆಂಗಳೂರಿನಲ್ಲಿ ಸಂಪರ್ಕ ತರಗತಿಗಳನ್ನು ಮತ್ತು ಪರೀಕ್ಷಾ ಕೇಂದ್ರವನ್ನು ಆಯ್ಕೆ ಮಾಡಿಕೊಂಡಿರುತ್ತದೆ. ಸದರಿ ಕೋರ್ಸ್‌ ನೌಕರರ ಮುಂಬಡ್ತಿಗೆ ಅನ್ವಯವಾಗುತ್ತದೆ ಹಾಗೂ ಬ್ಯಾಂಕಿನ ಅಭಿವೃದ್ಧಿಗೆ ಸಹಕಾರವಾಗುತ್ತದೆ.

ಪ್ರತಿ ಅಭ್ಯರ್ಥಿಗೆ ಕೋರ್ಸ್‌ನ ಶುಲ್ಕ ರೂ.5,700. +(GST) 1026. ಒಟ್ಟು 6,726/-ಗಳನ್ನು ನಿಗದಿಪಡಿಸಲಾಗಿದೆ. ಕೊನೆಯ ದಿನಾಂಕ 30.05.2026 ಆಗಿರುತ್ತದೆ. ಈ ಸದರಿ ಕೋರ್ಸ್‌ನ ಅವಧಿಯು ಮೂರು ತಿಂಗಳು ಆಗಿರುತ್ತದೆ. ಆದ್ದರಿಂದ ತಮ್ಮ ಬ್ಯಾಂಕಿನ ಸಿಬ್ಬಂದಿಗಳನ್ನು Diploma in Urban Cooperative Banking Management (DUCBM) ಕೋರ್ಸ್‌ಗೆ ನಿಯೋಜಿಸಿ ಆದಷ್ಟು ಬೇಗನೆ ಅರ್ಜಿಯನ್ನು ಮಹಾಮಂಡಳಕ್ಕೆ ಕಳುಹಿಸಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮಹಾಮಂಡಳದ ಉಪ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಅನಿಲ ಎಚ್. ಕಿರೇಸೂರ (7411332655) ಮತ್ತು ಮಹಾಮಂಡಳದ ಅಧಿಕಾರಿ ರಮೇಶ್ ಎನ್. (9448003167) ಇವರುಗಳನ್ನು ಸಂಪರ್ಕಿಸಬಹುದಾಗಿದೆ.

(Management Development Programme)ಯನ್ನು

ದಿನಾಂಕ: 23.05.2026ರಿಂದ 27.05.2026ರವರೆಗೆ ಏರ್ಪಡಿಸಲಾಗಿತ್ತು

ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳ ಮತ್ತು ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ (ಆರ್.ಐ.ಸಿ.ಎಂ)ಯ ಜಂಟಿ ಸಹಯೋಗದೊಂದಿಗೆ ಪಟ್ಟಣ ಸಹಕಾರ ಬ್ಯಾಂಕುಗಳಲ್ಲಿ ಹೊಸದಾಗಿ ನೇಮಕಗೊಂಡ ಸಿಬ್ಬಂದಿಗಳಿಗೆ ಹಾಗೂ ಅಧಿಕಾರಿಗಳಿಗೆ ಪೂರ್ಣ ಪ್ರಮಾಣದಲ್ಲಿ ಐದು ದಿನಗಳ ಉನ್ನತ ಮಟ್ಟದ “ನಿರ್ವಹಣೆ ಅಭಿವೃದ್ಧಿ ತರಬೇತಿ” (Management Development Programme)ಯನ್ನು ಇತ್ತೀಚೆಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅನೇಕ ಬದಲಾವಣೆಗಳು ಆಗುತ್ತಿದ್ದು, ಅವುಗಳನ್ನು ಸಮರ್ಥವಾಗಿ ನಿರ್ವಹಿಸಲು ಈ ದೀರ್ಘಾವಧಿಯ ತರಬೇತಿಯನ್ನು ದಿನಾಂಕ : 23.05.2026 ರಂದು ಬೆಳಿಗ್ಗೆ 09.00 ಗಂಟೆಯಿಂದ ದಿನಾಂಕ : 27.05.2026ರ ಸಾಯಂಕಾಲ 05.30 ಗಂಟೆಯವರೆಗೆ ಒಟ್ಟು ಐದು ದಿನಗಳ ಕಾಲ ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ (ಆರ್.ಐ.ಸಿ.ಎಂ) ನಂ.67, ಪದ್ಮನಾಭನಗರ, ಬನಶಂಕರಿ 2ನೇ ಹಂತ, ಬೆಂಗಳೂರು-560 070 ಇಲ್ಲಿ ಏರ್ಪಡಿಸಲಾಗಿತ್ತು.

ನಿರ್ವಹಣೆ ಅಭಿವೃದ್ಧಿ ತರಬೇತಿಯನ್ನು ಮಹಾಮಂಡಳದ ನಿರ್ದೇಶಕರಾದ ಶ್ರೀ ಎಮ್.ಆರ್. ವೆಂಕಟೇಶ್‌ರವರು ಉದ್ಘಾಟಿಸಿದರು.

ನಿರ್ದೇಶಕರುಗಳಾದ ಶ್ರೀ ಎನ್.ಎಮ್. ಸುರೇಶ್ ವಿಶೇಷ ಆಹ್ವಾನಿತರಾದ ಶ್ರೀ ರಘುನಾಥ ಸಿ. ಶ್ರೀ ಎಣ್ಣೆಗೆರೆ ಆರ್. ವೆಂಕಟರಾಮಯ್ಯ, ಶಿಕ್ಷಣನಿಧಿ



ಸಲಹಾ ಸಮಿತಿ ಸದಸ್ಯರಾದ ಶ್ರೀ ಚಂದ್ರಮೌಳಿ ಎಸ್, ಶ್ರೀ ಅಂಬೋರೆ ಪಿ. ಸತೀಶ್, ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ ನಿರ್ದೇಶಕರಾದ ಡಾ. ಎಂ. ಕಾರ್ತಿಕೇಯನ್, ಶ್ರೀ ಪಿ.ಎನ್. ಸುರೇಶ್ ರವರುಗಳು, ಹಾಗೂ ಮಹಾಮಂಡಳದ ಉಪ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಅನೀಲ ಎಚ್. ಕಿರೇಸೂರ ಹಾಗೂ ಮಹಾಮಂಡಳದ ಅಧಿಕಾರಿಗಳಾದ ಶ್ರೀ ಹನುಮಂತಕುಮಾರ್ ಆರ್. ಎಚ್., ಶ್ರೀ ರಮೇಶ್ ಎನ್, ಮತ್ತು ಶ್ರೀ ಶ್ರೀನಿವಾಸ್ ಎಚ್.ಸಿ. ಇವರುಗಳು ಭಾಗವಹಿಸಿದ್ದರು.



ಮಹಾಮಂಡಳಕ್ಕೆ ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಅ.ನ ಅಧಿಕಾರಿಗಳ ಭೇಟಿ

ಬೆಂಗಳೂರು : ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳದಲ್ಲಿ ದಿನಾಂಕ : 19.05.2026 ರಂದು ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿ., ಮುಂಬಯಿನ ವೈಸ್ ಪ್ರೆಸಿಡೆಂಟ್ ಶ್ರೀ ಶಶಿಕಾಂತ ಎಲ್. ನಾಯಕ, ಅಸಿಸ್ಟೆಂಟ್ ವೈಸ್ ಪ್ರೆಸಿಡೆಂಟ್ ಶ್ರೀ ಪ್ರಮೋದ ಜೋಶಿ ಹಾಗೂ ಬೆಂಗಳೂರು ವಲಯದ ಅಧಿಕಾರಿ ರವೀಂದ್ರನಾಥ ರವರುಗಳು ಮಹಾಮಂಡಳದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಪುಂಡಲೀಕ ಎನ್. ಕೇರೂರೆಯವರ ಜೊತೆಗೆ ಇ-ಸ್ವಾಂಪ್ ವಿಚಾರವಾಗಿ ಸುದೀರ್ಘವಾದ ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ಮಹಾಮಂಡಳದ ಇ-ಸ್ವಾಂಪ್ ವಿಭಾಗದ ಅಧಿಕಾರಿ ಶ್ರೀ ಎನ್. ರಮೇಶ್ ಉಪಸ್ಥಿತರಿದ್ದರು.



ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ, 1959 ಮತ್ತು ನಿಯಮಗಳು 1960 ಮುಖ್ಯಾಂಶಗಳು

► ಡಾ. ಗುರುಸ್ವಾಮಿ, ಅಡಿಷನಲ್ ರಿಜಿಸ್ಟ್ರಾರ್ (R)

ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ, 1959ರ ಆಶಯ

ಕರ್ನಾಟಕ ರಾಜ್ಯದಲ್ಲಿ ಸಹಕಾರ ಸಂಘಗಳ ಸ್ವಯಂಪ್ರೇರಿತ ರಚನೆ, ಸ್ವಾಯತ್ತ ಕಾರ್ಯ ನಿರ್ವಹಣೆ, ಪ್ರಜಾಸತ್ತಾತ್ಮಕ ನಿಯಂತ್ರಣ ಮತ್ತು ವೃತ್ತಿಪರ ವ್ಯವಸ್ಥಾಪನೆಯ ಸಂವರ್ಧನೆಗೆ ಪ್ರೋತ್ಸಾಹ ನೀಡುವುದು ಅಧಿನಿಯಮದ ಆಶಯವಾಗಿದೆ.

- ಇದು ಒಂದು ಅಭಿವೃದ್ಧಿ ಕಾಯಿದೆ. ಈ ಕಾಯಿದೆಯಲ್ಲಿ 132 ಸೆಕ್ಷನ್‌ಗಳು (ಕಲಂಗಳು) ಮತ್ತು 56 ನಿಯಮಗಳಿವೆ.
- ಕಾಯಿದೆ, ನಿಯಮಗಳು ಮತ್ತು ಬೈಲಾಗಳ ಉಪಬಂಧಗಳಿಗೆ ಒಳಪಟ್ಟು ಸಹಕಾರ ಸಂಘದ ಅಂತಿಮ ಅಧಿಕಾರವು ಸಾಮಾನ್ಯ ನಿಕಾಯದಲ್ಲಿ ದತ್ತವಾಗಿರುತ್ತದೆ.
- ಸಂಘದ ದೈನಂದಿನ ವ್ಯವಹಾರಗಳ ನಿರ್ದೇಶನ ಮತ್ತು ನಿಯಂತ್ರಣವನ್ನು ಆಡಳಿತ ಮಂಡಳಿ ಹೊಂದಿರುತ್ತದೆ.
- ಸಹಕಾರ ಸಂಘದ ಪದಾಧಿಕಾರಿಗಳು, ನಿರ್ದೇಶಕರು ಮತ್ತು ಪ್ರತಿಯೊಬ್ಬ ನೌಕರರು ಐ.ಪಿ.ಸಿ. ಸೆಕ್ಷನ್ 21ರನ್ವಯ (BNS-2(28)) ಸಾರ್ವಜನಿಕ ಸೇವಕರು. (ಕಲಂ 127-0)

ನೋಂದಣಿ (ಕಲಂ 6 ಮತ್ತು 7)

ಒಂದೇ ಕುಟುಂಬಕ್ಕೆ ಸೇರಿಲ್ಲದಿರುವ, ಸಾಮಾನ್ಯವಾಗಿ ಒಂದು ನಿರ್ದಿಷ್ಟ ಪ್ರದೇಶದಲ್ಲಿ ವಾಸವಾಗಿರುವ ಮತ್ತು ನಿಗದಿತ ಉದ್ದೇಶವನ್ನು ಹೊಂದಿರುವ, 18 ವರ್ಷಕ್ಕಿಂತ ಮೇಲ್ಪಟ್ಟ ಕನಿಷ್ಠ 20 ಜನರು ಸೇರಿ ಒಂದು ಸಹಕಾರ ಸಂಘವನ್ನು ರಚಿಸಿಕೊಳ್ಳಬಹುದು.

ರಿಜಿಸ್ಟ್ರಾರ್‌ರವರು ಪ್ರಸ್ತಾವ ಸ್ವೀಕರಿಸಿದ 3 ತಿಂಗಳ ಒಳಗೆ ನೋಂದಣಿ ಮಾಡತಕ್ಕದ್ದು, ತಪ್ಪಿದಲ್ಲಿ ನೋಂದಣಿ ಆಗಿದೆ ಎಂದು ಭಾವಿಸುವುದು.

ಬೈಲಾ (ಉಪವಿಧಿ) ತಿದ್ದುಪಡಿ ವಿಧಿ-ವಿಧಾನಗಳು (ಕಲಂ 12, ನಿಯಮ 6:)

ಸಹಕಾರ ಸಂಘವು ತನ್ನ ಉಪವಿಧಿಗಳನ್ನು ತಿದ್ದುಪಡಿ ಮಾಡಲು ಪ್ರಸ್ತಾಪಿಸಿದಲ್ಲಿ, ಸಂಘದ ಸಾಮಾನ್ಯ ಸಭೆಯಲ್ಲಿ ಹಾಜರಿದ್ದು, ಮತ ನೀಡುವ ಸದಸ್ಯರ ಮೂರನೇ ಎರಡು ಬಹುಮತದಿಂದ ಅಂಗೀಕರಿಸಿದ ನಿರ್ಣಯದ ಮೂಲಕ ತಿದ್ದುಪಡಿ ಮಾಡತಕ್ಕದ್ದು. ಸಂಘದ ಸದಸ್ಯರಿಗೆ ಹಾಲಿಯಿರುವ ಉಪವಿಧಿಯ ಪಾಠ, ಪ್ರಸ್ತಾಪಿತ ತಿದ್ದುಪಡಿಯ ಪಾಠ ಮತ್ತು ಅದಕ್ಕೆ ಕಾರಣಗಳನ್ನು ಒಳಗೊಂಡಂತೆ ಸ್ಪಷ್ಟ 15 ದಿನಗಳ ನೋಟೀಸನ್ನು ಕೊಡತಕ್ಕದ್ದು. ತಿದ್ದುಪಡಿಯನ್ನು ಅಂಗೀಕರಿಸಿದ ಸಾಮಾನ್ಯ ಸಭೆಯ ದಿನಾಂಕದಿಂದ 60 ದಿನಗಳೊಳಗಾಗಿ ತಿದ್ದುಪಡಿ ಪ್ರಸ್ತಾವೆಯನ್ನು ಈ ಕೆಳಕಂಡ ವಿವರಗಳೊಂದಿಗೆ ರಿಜಿಸ್ಟ್ರಾರ್‌ರವರು ಸಲ್ಲಿಸತಕ್ಕದ್ದು.

ತಿದ್ದುಪಡಿಗೆ ಅನುಮೋದಿಸಿದ ಮಹಾಸಭೆಯ ನಿರ್ಣಯದ ಪ್ರತಿ; ರಿಜಿಸ್ಟ್ರಾರ್‌ರವರು ನಿರ್ದಿಷ್ಟ ಪಡಿಸಬಹುದಾದ ಪ್ರಸ್ತಾವಿತ ತಿದ್ದುಪಡಿಯ ಪ್ರತಿಗಳು; ತಿದ್ದುಪಡಿ ಶುಲ್ಕವನ್ನು ಪಾವತಿಸುವ ಚಲನ್ ಅಥವಾ ಡಿ.ಡಿ.;

ತಿದ್ದುಪಡಿ ಕಾರ್ಯವಿಧಾನವನ್ನು ಅನುಸರಿಸುವ ಬಗ್ಗೆ ಸಭಾಧ್ಯಕ್ಷರು ಸಹಿ ಮಾಡಿದ ಒಂದು ಪ್ರಮಾಣ ಪತ್ರ;

ಸದಸ್ಯತ್ವ (ಕಲಂ 16):

ಸಂಘದ ಸೇವೆಗಳ ಅಗತ್ಯವಿರುವ ಮತ್ತು ಕಾರ್ಯಕ್ಷೇತ್ರದಲ್ಲಿ ವಾಸವಾಗಿರುವ ಹಾಗೂ ಭಾರತೀಯ ಒಪ್ಪಂದ ಕಾಯಿದೆಯ ರೀತ್ಯಾ ಕರಾರು ಮಾಡಿಕೊಳ್ಳಲು ಸಮರ್ಥವಿರುವ ವ್ಯಕ್ತಿಯನ್ನು ಸಂಘದ ಸದಸ್ಯನನ್ನಾಗಿ ಸೇರಿಸಿಕೊಳ್ಳಬಹುದಾಗಿದೆ. ವಾರ್ಷಿಕ ಸಾಮಾನ್ಯ ಸಭೆಯ ದಿನಾಂಕದ 30 ದಿನಗಳೊಳಗೆ ಸದಸ್ಯರನ್ನಾಗಿ ಸೇರಿಸಿಕೊಳ್ಳತಕ್ಕದ್ದಲ್ಲ. ಆಡಳಿತ ಮಂಡಳಿಯ ಚುನಾವಣೆಯ ದಿನಾಂಕದ 6 ತಿಂಗಳ ಒಳಗೆ ಷೇರು ಮೌಲ್ಯವನ್ನು ಹೆಚ್ಚಿಸುವಂತಿಲ್ಲ. ಸದಸ್ಯನಾಗ ಬಯಸುವ ವ್ಯಕ್ತಿಯು ಸಂಘಕ್ಕೆ ಲಿಖಿತ ಅರ್ಜಿಯನ್ನು ಸಲ್ಲಿಸತಕ್ಕದ್ದು. ಅರ್ಜಿ ತಲುಪಿದ ದಿನಾಂಕದಿಂದ ಎರಡು ತಿಂಗಳೊಳಗಾಗಿ ಸದಸ್ಯನಾಗಿ ಸೇರಿಸಿಕೊಳ್ಳತಕ್ಕದ್ದು ಅಥವಾ ನಿರಾಕರಿಸತಕ್ಕದ್ದು. ಸದಸ್ಯತ್ವ ನೀಡಿದ ಬಗ್ಗೆ ಅಥವಾ ನಿರಾಕರಿಸಿದ ಬಗ್ಗೆ ನಿಗದಿತ ಅವಧಿಯೊಳಗೆ ಅರ್ಜಿದಾರನಿಗೆ ಲಿಖಿತ ಪತ್ರವನ್ನು ಕಳಿಸತಕ್ಕದ್ದು. ಅರ್ಜಿದಾರನಿಗೆ ಯಾವ ಸೂಚನೆಯೂ ತಲುಪದಿದ್ದರೆ, ಅವನ ಅರ್ಜಿಯನ್ನು ಕಲಂ 105-ಎ ಮೇರೆಗೆ ಸದಸ್ಯತ್ವಕ್ಕಾಗಿ ಅಂಗೀಕರಿಸಲಾಗಿದೆ ಎಂದು ಭಾವಿಸತಕ್ಕದ್ದು.

ಸದಸ್ಯತ್ವಕ್ಕೆ ಅನರ್ಹತೆ (ಕಲಂ 17):

ಒಬ್ಬ ಸದಸ್ಯನು, ಸಹಕಾರ ಸಂಘವು ನಡೆಸುತ್ತಿರುವ ವ್ಯವಹಾರವನ್ನು ನಡೆಸುತ್ತಿದ್ದರೆ, ಅದೇ ಬಗೆಯ ವ್ಯವಹಾರವನ್ನು ನಡೆಸುತ್ತಿರುವ ಸಹಕಾರ ಸಂಘಕ್ಕೆ ಈಗಾಗಲೇ ಸದಸ್ಯನಾಗಿದ್ದರೆ, ಕಲಂ 16ರ ರೀತ್ಯಾ ಸದಸ್ಯತ್ವ ಪಡೆಯಲು ಅರ್ಹನಾಗಿಲ್ಲದಿದ್ದರೆ, ಸಂಘದ ಅಥವಾ ಅದಕ್ಕೆ ಹಣಕಾಸು ನೀಡುವ ಬ್ಯಾಂಕಿನ/ಯೂನಿಯನ್/ಫೆಡರೇಷನ್‌ನ ಉದ್ಯೋಗಿಯಾಗಿದ್ದರೆ, ಸದಸ್ಯನಾಗಿ ಮುಂದುವರೆಯಲು ಅರ್ಹನಾಗುವುದಿಲ್ಲ. ಯಾವುದೇ ಒಂದು ಅನರ್ಹತೆ ಇದ್ದಲ್ಲಿ ಅನರ್ಹತೆಯ ದಿನಾಂಕದಿಂದ ಸದಸ್ಯತ್ವವು ಕೊನೆಗೊಳ್ಳುತ್ತದೆ. ಈ ಬಗ್ಗೆ ವ್ಯಾಪ್ತಿಯ ನಿಬಂಧಕರು ಆ ವ್ಯಕ್ತಿಗೆ ಅವಕಾಶ ನೀಡಿ, ಸೂಕ್ತ ಆದೇಶ ನೀಡುತ್ತಾರೆ.

ನಾಮಮಾತ್ರ ಮತ್ತು ಸಹ ಸದಸ್ಯತ್ವ (ಕಲಂ 18):

ಒಬ್ಬ ಅರ್ಹ ವ್ಯಕ್ತಿಯನ್ನು ನಾಮಮಾತ್ರ ಅಥವಾ ಸಹ ಸದಸ್ಯನಾಗಿ ಸೇರಿಸಿಕೊಳ್ಳಬಹುದಾಗಿದೆ. ನಾಮಮಾತ್ರ ಸದಸ್ಯನಿಗೆ ಸಂಘದ ಪದಾಧಿಕಾರಿಯಾಗಲು, ಸಂಘದ ಆಸ್ತಿ ಅಥವಾ ಲಾಭಗಳಲ್ಲಿ ಯಾವುದೇ ಹಕ್ಕಿರುವುದಿಲ್ಲ. ನಾಮಮಾತ್ರ/ಸಹ ಸದಸ್ಯ ಬೈಲಾದಲ್ಲಿ ನಿರ್ದಿಷ್ಟ ಪಡಿಸಿರುವಂತೆ ಕೆಲವು ವಿಶೇಷ ಅಧಿಕಾರವನ್ನು ಹೊಂದಬಹುದು; ಸಹ ಸದಸ್ಯತ್ವ ಸಂಖ್ಯೆಯು ಒಟ್ಟು ಸದಸ್ಯತ್ವದ ಶೇ.15 ರಷ್ಟನ್ನು ಮೀರತಕ್ಕದ್ದಲ್ಲ.

ಮುಂದಿನ ಸಂಚಿಕೆಗೆ...



» ಸುಧಾಕರ್ ಭಟ್, ಬ್ಯಾಂಕಿಂಗ್ ಸಲಹೆಗಾರರು.

ಪ್ರಶ್ನೆ: ನಮ್ಮ ಬ್ಯಾಂಕ್ ಒಬ್ಬ ವ್ಯಕ್ತಿಗೆ ರೂ. 1.40 ಲಕ್ಷ ವಸತಿ ಸಾಲವನ್ನು ನೀಡಬಹುದಾಗಿದೆ. ಹಾಗಿದ್ದರೆ ಒಬ್ಬ ವ್ಯಕ್ತಿಗೆ ವಾಣಿಜ್ಯ ಕಟ್ಟಡ ಕಟ್ಟಲು ಅಥವಾ ಖರೀದಿಸಲು ಎಷ್ಟು ಸಾಲ ನೀಡಬಹುದು?

— ಪಟ್ಟಣ ಸಹಕಾರ ಬ್ಯಾಂಕ್ ಲಿ., ಶಿವಮೊಗ್ಗ ಜಿಲ್ಲೆ

ಉತ್ತರ : ನಿಮ್ಮ ಬ್ಯಾಂಕಿನ ಟಯರ್ 1 ಬಂಡವಾಳದ ಶೇ 15%ರಷ್ಟನ್ನು ವಾಣಿಜ್ಯ ಕಟ್ಟಡ ಕಟ್ಟಲು ಅಥವಾ ಖರೀದಿಸಲು ಒಬ್ಬ ವ್ಯಕ್ತಿಗೆ ಸಾಲ ನೀಡಬಹುದಾಗಿದೆ.

ಪ್ರಶ್ನೆ: ನಮ್ಮ ಬ್ಯಾಂಕಿನಲ್ಲಿ ಪ್ರಸ್ತುತ ಗೃಹ ನಿರ್ಮಾಣ ಸಾಲ, ಸ್ಥಿರಾಸ್ತಿ ಆಧಾರದ ಸಾಲ ಮತ್ತು ಸ್ಥಿರಾಸ್ತಿ ಆಧಾರದ ಮೇಲೆ ವ್ಯವಹಾರಿಕ ಸಾಲಗಳನ್ನು ಮಂಜೂರು ಮಾಡುತ್ತಿದ್ದು, ಪ್ರಸ್ತುತ ಈ ಸಾಲಗಳಿಗೆ 120 ತಿಂಗಳ (10 ವರ್ಷ) ಗರಿಷ್ಠ ಮರುಪಾವತಿ ಅವಧಿಯನ್ನು ನಿಗದಿಪಡಿಸಲಾಗುತ್ತಿದೆ. ಈ ಮಧ್ಯೆ ಕೆಲವು ಸದಸ್ಯರು ಈ

ಮರುಪಾವತಿ ಅವಧಿಯನ್ನು ಹೆಚ್ಚಿಸುವಂತೆ ಕೋರುತ್ತಿರುತ್ತಾರೆ. ಈ ಸಾಲಗಳಿಗೆ 10 ವರ್ಷ ಮೇಲ್ಪಟ್ಟ ಅವಧಿಯನ್ನು ನಿಗದಿಪಡಿಸಬಹುದು ಎಂಬುದರ ಕುರಿತಂತೆ ತಾವು ದಯಮಾಡಿ ಸೂಕ್ತ ಸಲಹೆ ನೀಡಬೇಕೆಂದು ಈ ಮೂಲಕ ತಮ್ಮನ್ನು ಕೋರುತ್ತೇವೆ.

— ಪಟ್ಟಣ ಸಹಕಾರ ಬ್ಯಾಂಕ್ ಲಿ., ಬೆಂಗಳೂರು

ಉತ್ತರ : ರಿಜರ್ವ್ ಬ್ಯಾಂಕಿನ ಮಾರ್ಗಸೂಚಿಗಳ ಪ್ರಕಾರ ಟಯರ್ 1 ಮತ್ತು 2 ಬ್ಯಾಂಕುಗಳ ಗೃಹ ಸಾಲಗಳನ್ನು ಗರಿಷ್ಠ 20 ವರ್ಷಗಳ ಅವಧಿವರೆಗೆ ನೀಡಬಹುದು. ಇದರಲ್ಲಿ ಮರುಪಾವತಿ ರಜೆಯೂ (Moratorium) ಸೇರಿದೆ. ನಿರ್ಮಾಣ ಪೂರ್ಣಗೊಳ್ಳುವವರೆಗೆ ಅಥವಾ ಸಾಲದ ಮೊದಲ ಕಂತು ವಿತರಿಸಿದ ದಿನಾಂಕದಿಂದ 24 ತಿಂಗಳುಗಳವರೆಗೆ ಯಾವುದು ಮೊದಲೋ ಅಲ್ಲಿಯವರೆಗೆ ಮರುಪಾವತಿ ರಜೆಯನ್ನು ನೀಡಬಹುದು.

ಇತರ ಸಾಲಗಳಿಗೆ ರಿಜರ್ವ್ ಬ್ಯಾಂಕ್ ಸಾಲದ ಅವಧಿಯನ್ನು ನಿಗದಿಪಡಿಸಿದಲ್ಲಿ, ಯೋಜನೆ ಪೂರ್ಣಗೊಳಿಸುವಿಕೆ ಮತ್ತು ಆದಾಯಗಳಿಕೆಯ ಪ್ರಾರಂಭದ ಆಧಾರದ ಮೇಲೆ ಬ್ಯಾಂಕ್ ಸಾಲದ ಅವಧಿಯನ್ನು ನಿರ್ಧರಿಸುತ್ತದೆ. ವಸತಿ ಸಾಲಗಳನ್ನು ಹೊರತು ಪಡಿಸಿ, ಇತರ ಸಾಲಗಳಿಗೆ ಅಸ್ತಿತ್ವದಲ್ಲಿರುವ 10 ವರ್ಷಗಳ ಅವಧಿ ಸಮಂಜಸವಾಗಿದೆ.

ರೂಪಾಯಿ ರಕ್ಷಣೆಗೆ 2013ರ ತಂತ್ರದ ಮೊರೆ ಹೋಗಲಿದೆ : ಆರ್‌ಬಿಐ

ಹೊಸದಿಲ್ಲಿ : ರಿಸರ್ವ್ ಬ್ಯಾಂಕ್, ರೂಪಾಯಿ ಮೌಲ್ಯವನ್ನು ಸ್ಥಿರಗೊಳಿಸಲು ಲಭ್ಯವಿರುವ ಎಲ್ಲಾ ಆಯ್ಕೆಗಳನ್ನು ಪರಿಗಣಿಸುತ್ತಿದೆ. ಅವುಗಳಲ್ಲಿ ಬಡ್ಡಿದರ ಹೆಚ್ಚಳ, ಹೆಚ್ಚಿನ ಕರೆನ್ಸಿ ವಿನಿಮಯ ಮತ್ತು ವಿದೇಶದಲ್ಲಿರುವ ಹೂಡಿಕೆದಾರರಿಂದ ಡಾಲರ್‌ಗಳನ್ನು ಸಂಗ್ರಹಿಸುವುದು ಸೇರಿವೆ ಎಂದು ಮೂಲಗಳು ಖಚಿತಪಡಿಸಿವೆ.

ಈ ವಾರ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ರೂ. 97ಗೆ ಕುಸಿತ ಕಂಡಿದೆ. ಲಭ್ಯವಿರುವ ಕ್ರಮಗಳ ಕುರಿತು ಚರ್ಚಿಸಲು ಗವರ್ನರ್ ಸಂಜಯ್ ಮಲ್ಹೋತ್ರಾ ಸೇರಿದಂತೆ ಆರ್‌ಬಿಐನ ಉನ್ನತ ಅಧಿಕಾರಿಗಳು ಆಂತರಿಕ ಸಭೆಗಳ ಸರಣಿಯನ್ನು ನಡೆಸಿದ್ದಾರೆ. ಈ ಚರ್ಚೆಗಳು ಉನ್ನತ ಮಟ್ಟದಲ್ಲಿ ನಡೆಯುತ್ತಿರುವುದರಿಂದ, ಆರ್‌ಬಿಐ ನಿರ್ಧಾರಗಳ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆರ್‌ಬಿಐ ಮುಂದಿರುವ ಆಯ್ಕೆಗಳಲ್ಲಿ ಬಡ್ಡಿದರಗಳನ್ನು ಹೆಚ್ಚಿಸುವುದು ಒಂದಾಗಿದೆ ಎನ್ನಲಾಗಿದ್ದು, ಜೂನ್ 5ರಂದು ಬರುವ ಮುಂದಿನ ನಿಗದಿತ ಹಣಕಾಸು ನೀತಿ ನಿರ್ಧಾರ ಸಮಯದಲ್ಲಿ ಈ ಬಗ್ಗೆ ಖಚಿತತೆ ಸಿಗುವ ಸಾಧ್ಯತೆ ಇದೆ. ಇತರ ಕ್ರಮಗಳಲ್ಲಿ ಅನಿವಾಸಿ ಭಾರತೀಯರಿಗೆ ಠೇವಣಿ ಯೋಜನೆಯ ಮೂಲಕ ವಿದೇಶದಲ್ಲಿ ಡಾಲರ್‌ಗಳನ್ನು ಸಂಗ್ರಹಿಸುವುದು ಮತ್ತು ಸಾರ್ವಭೌಮ ಡಾಲರ್ ಬಾಂಡ್ ಮಾರಾಟ ಮಾಡುವುದು ಸೇರಿವೆ ಎಂದು ಈ ಬೆಳವಣಿಗೆಗಳ ಬಗ್ಗೆ ಮಾಹಿತಿ ಇರುವವರು ತಿಳಿಸಿದ್ದಾರೆ. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಸದೃಶ ದೊಡ್ಡ ಚಿಂತೆ ಎಂಬುದು ಸುಳ್ಳಲ್ಲ.

2013ರ ಅವಧಿಯಲ್ಲಿ ತೆಗೆದುಕೊಂಡ ಕೆಲವು ಕ್ರಮಗಳನ್ನು ಆರ್‌ಬಿಐ ಪುನರಾವರ್ತಿಸುವ ಸಾಧ್ಯತೆ ಇದೆ. ವಿದೇಶಿ ಕರೆನ್ಸಿ ಒಳಹರಿವನ್ನು ಹೆಚ್ಚಿಸಲು ಭಾರತವು ಆ ಸಮಯದಲ್ಲಿ, ಸ್ಥಳೀಯ ಬ್ಯಾಂಕುಗಳ ಮೂಲಕ ಅನಿವಾಸಿ ಭಾರತೀಯರಿಗೆ ಠೇವಣಿ ಯೋಜನೆಯನ್ನು ಒದಗಿಸಿತು. ಈ ಬಾರಿ ಠೇವಣಿ ಯೋಜನೆಗಳು 50 ಬಿಲಿಯನ್ ಡಾಲರ್‌ವರೆಗೆ ಸೆಳೆಯಬಹುದು ಎಂದು ಆರ್‌ಬಿಐ ಅಂದಾಜಿಸಿದೆ. ಇದು 2013ರಲ್ಲಿ ಸುಮಾರು 30 ಬಿಲಿಯನ್ ಡಾಲರ್ ಆಗಿತ್ತು.

1 ಡಾಲರ್‌ಗೆ 100 ರೂ. ಆದ್ರೆ ಏನೆಲ್ಲಾ ಆಗುತ್ತೆ?

ರೂಪಾಯಿ ಮೌಲ್ಯ ನಿರೀಕ್ಷೆಗಿಂತ ವೇಗವಾಗಿ ಕುಸಿಯುತ್ತಿದೆ ಎಂಬ ಅರಿವು ನೀತಿ ನಿರೂಪಕರಲ್ಲಿ ಹೆಚ್ಚುತ್ತಿರುವುದು ಸ್ಪಷ್ಟ. ಭಾರತದ ಆರ್ಥಿಕ ಮೂಲಭೂತ ಅಂಶಗಳು ಬಲಿಷ್ಠವಾಗಿವೆ ಮತ್ತು ಬ್ಯಾಂಕಿಂಗ್ ವ್ಯವಸ್ಥೆಯು ಸದೃಢವಾಗಿದೆ ಎಂದು ನೀತಿ ನಿರೂಪಕರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಆ ಬಲವು ವಿನಿಮಯ ದರದಲ್ಲಿ ಪ್ರತಿಫಲಿಸುತ್ತಿಲ್ಲ ಎಂಬುದು ಅವರಿಗೂ ಗೊತ್ತಿದೆ.

ಕೇಂದ್ರ ಬ್ಯಾಂಕಿನ ಸದೃಶ ಪ್ರಮುಖ ಆದ್ಯತೆಯೆಂದರೆ ಅಪಮೌಲ್ಯೀಕರಣವನ್ನು ನಿಲ್ಲಿಸುವುದು. ಅದನ್ನು ಸಾಧಿಸಲು ಆರ್‌ಬಿಐ ಏನು ಬೇಕಾದರೂ ಮಾಡಲು ಸಿದ್ಧವಾಗಿದೆ ಎಂಬುದು ಅದು ತೆಗೆದುಕೊಳ್ಳಲಿರುವ ನಿರ್ಧಾರಗಳಲ್ಲಿ ಸ್ಪಷ್ಟವಾಗಿ ಕಂಡುಬರುತ್ತಿದೆ. ಸಾಲ ವೆಚ್ಚವನ್ನು ಹೆಚ್ಚಿಸುವುದರಿಂದ ಅಮೆರಿಕ ಮತ್ತು ಭಾರತದ ನಡುವಿನ ಬಡ್ಡಿದರದ ವ್ಯತ್ಯಾಸ ಹೆಚ್ಚಾಗಿ, ವಿದೇಶಿ ಬಾಂಡ್ ಒಳಹರಿವು ಹೆಚ್ಚಾಗುತ್ತದೆ. ಇದು ಒಂದು ದಶಕದ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಹೂಡಿಕೆದಾರರು ಈ ವರ್ಷ ಭಾರತೀಯ ಸ್ವತ್ತುಗಳನ್ನು ಕೈಬಿಟ್ಟಿದ್ದಾರೆ, 2026ರಲ್ಲಿ ಇದುವರೆಗಿನ ಷೇರುಗಳಿಂದ ವಿದೇಶಿ ನಿಧಿಯ ಹೊರಹರಿವು, ಕಳೆದ ವರ್ಷದ ದಾಖಲೆಯ 19 ಬಿಲಿಯನ್ ಡಾಲರ್‌ನ್ನು ಮೀರಿದೆ.

ಆರ್‌ಬಿಐನ ಆರು ಸದಸ್ಯರ ಹಣಕಾಸು ನೀತಿ ಸಮಿತಿಯು ಜೂನ್ 3-5 ರಂದು ಸಭೆ ಸೇರಲಿದೆ. ಈ ವರ್ಷ ಸಮಿತಿಯು ತನ್ನ ಮಾನದಂಡ ದರವನ್ನು ಶೇ. 5.25ರಷ್ಟರಲ್ಲಿ ಯಥಾಸ್ಥಿತಿಯಲ್ಲಿರಿಸಿದೆ. ಆದಾಗ್ಯೂ ಹೆಚ್ಚಿನ ಅರ್ಥಶಾಸ್ತ್ರಜ್ಞರು ಹಣದುಬ್ಬರವು ವೇಗವಾಗುತ್ತಿದ್ದಂತೆ ಮುಂಬರುವ ತಿಂಗಳುಗಳಲ್ಲಿ ಈ ದರ ಏರಿಕೆಯಾಗುವ ಮುನ್ಸೂಚನೆ ನೀಡಿದ್ದಾರೆ. ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ದ್ರವ್ಯತೆ ತುಂಬಲು ಮತ್ತು ತಕ್ಷಣದ ಅವಧಿಯಲ್ಲಿ ಆರ್‌ಬಿಐನ ಡಾಲರ್ ಮೀಸಲು ಹೆಚ್ಚಿಸಲು, ಆರ್‌ಬಿಐ 5 ಬಿಲಿಯನ್ ಡಾಲರ್ ಸ್ವಾಪ್ ಹರಾಜನ್ನು ಘೋಷಿಸಿದೆ. ಇಂತಹ ಸ್ವಾಪ್ ಹರಾಜುಗಳು ಇನ್ನಷ್ಟು ಇರಬಹುದು ಎಂದು ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ.



ಒನ್‌ಲೈನ್ ನ್ಯೂಸ್

ಈ ಪುಟದಲ್ಲಿನ ಸುದ್ದಿಗಳನ್ನು ಓದಿದ್ದೀರಾ...?

ಕುತೂಹಲಕಾರಿಯಾದ ಸುದ್ದಿಗಳು ನಿಮ್ಮ ಕಣ್ಣು ತಪ್ಪಿದ್ದರೆ, ಇಲ್ಲಿವೆ ಓದಿ.

- ಬಿಜಾಪುರ ಯೂತ್ ಕವರೇಜ್ ಹೆಸರಲ್ಲಿ, ಸಾಧಾರಣ ಜೀವನವನ್ನು ನಡೆಸಲು ಹೇಗಾದುತ್ತಿರುವ ಆಟೋರಿಕ್ವಾ ಚಾಲಕರು, ತರಕಾರಿ ಮಾರಾಟಗಾರರು, ಪೇಂಟರ್‌ಗಳು, ಆಟೋಮೊಬೈಲ್ ಮೆಕ್ಯಾನಿಕ್‌ಗಳು, ಬಡಗಿಗಳನ್ನು ಒಳಗೊಂಡ ಗುಂಪು, ಗಂಡನನ್ನು ಕಳೆದುಕೊಂಡು ಮೂವರು ಮಕ್ಕಳೊಂದಿಗೆ ಶೋಚನೀಯ ಸ್ಥಿತಿಯಲ್ಲಿ ವಾಸಿಸುತ್ತಿರುವ ಬಡ ಹಿಂದೂ ಮಹಿಳೆಯೊಬ್ಬರಿಗೆ ಮನೆ ನಿರ್ಮಿಸಿ ಕೊಟ್ಟಿದೆ.
- ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಭೂ ಅಕ್ರಮ, ನಕಲಿ ದಾಖಲೆ ಸೃಷ್ಟಿ ಹಾಗೂ ಅಕ್ರಮ ಪಹಣಿ ಬದಲಾವಣೆಗಳಿಗೆ ಕಡಿವಾಣ ಹಾಕಲು ಕರ್ನಾಟಕ ಕಂದಾಯ ಆಯುಕ್ತ ಆಲಯ ಮಹತ್ವದ ನಿರ್ಧಾರ ಕೈಗೊಂಡಿದೆ. ಹೊಸ ನಿಯಮಾವಳಿಗಳ ಪ್ರಕಾರ, ಸರ್ಕಾರದ ಇ-ಪೌತಿ ತಂತ್ರಾಂಶ ಮತ್ತು ಆಧಾರ್ ಜೋಡಣೆ ಪರಿಶೀಲನೆಯ ಸಂದರ್ಭದಲ್ಲಿ, ಯಾವುದೇ ಜಮೀನಿನ ಮಾಲೀಕ ಒಬ್ಬ ಮೃತಪಟ್ಟಿದ್ದಲ್ಲಿ ಮತ್ತು ಆತನಿಗೆ ಕಾನೂನುಬದ್ಧ ವಾರಸುದಾರರು ಇಲ್ಲ ಎನ್ನುವುದು ಗ್ರಾಮ ಆಡಳಿತಾಧಿಕಾರಿಗಳ ಪರಿಶೀಲನೆಯಲ್ಲಿ ದೃಢಪಟ್ಟರೆ, ಅಂತಹ ಜಮೀನುಗಳನ್ನು ತಂತ್ರಾಂಶದಲ್ಲಿ ಸ್ವಯಂಚಾಲಿತವಾಗಿ ಸರ್ಕಾರಿ ಮೀಸಲು ಎಂದು ದಾಖಲಿಸಲಾಗುತ್ತದೆ.
- ಕರ್ನಾಟಕದಲ್ಲಿ ಪಶುಸಂಗೋಪನಾ ಕ್ಷೇತ್ರದಲ್ಲಿ ಮಹತ್ವದ ಡಿಜಿಟಲ್ ಕ್ರಾಂತಿಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಶೀಘ್ರದಲ್ಲೇ ಜಾನುವಾರುಗಳಿಗೆ 'ಆಧಾರ್' ಮಾದರಿಯ ಡಿಜಿಟಲ್ ಗುರುತು ವ್ಯವಸ್ಥೆ ಜಾರಿಗೆ ಬರಲಿದೆ. ಈ ಹೊಸ ವ್ಯವಸ್ಥೆಯಲ್ಲಿ ಜಾನುವಾರುಗಳ ಮೂಗಿನ ಭಾಗದ ವೈಶಿಷ್ಟ್ಯಪೂರ್ಣ ಗುರುತುಗಳನ್ನು ಆಧರಿಸಿ ಬಯೋಮೆಟ್ರಿಕ್ ಗುರುತಿನ ಚೀಟಿ ಸೃಷ್ಟಿಸಲಾಗುತ್ತದೆ.
- ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ 2025-26 ಹಣಕಾಸು ವರ್ಷದಲ್ಲಿ 400 ಮಿಲಿಯನ್ ಪ್ರಯಾಣಿಕರು ಪ್ರಯಾಣಿಸಿದ್ದು, 532,000 ಮೆಟ್ರಿಕ್ ಟನ್ ಸರಕುಗಳನ್ನು ಸಾಗಿಸಲಾಗಿದ್ದು ಹೊಸ ದಾಖಲೆ ಬರೆದಿದೆ.
- ವಿಜಯವಾಡ ಮೂಲದ ವಿ. ಧನುಷ್ ಮತ್ತು ಇ. ಜಾನ್ ವೆಸ್ಲಿ ಎನ್ನುವ ಯುವ ಸಂಶೋಧಕರಿಬ್ಬರು ಟ್ರಾಕ್ ಹರ್ ಶೂ ಎನ್ನುವ ಪಾದರಕ್ಷೆ ಅಭಿವೃದ್ಧಿಪಡಿಸಿದ್ದಾರೆ. ಈ ಶೂ ಮಹಿಳೆಯರು ತೊಂದರೆಯಲ್ಲಿದ್ದಾಗ ಮತ್ತು ತುರ್ತು ಸಂದರ್ಭದಲ್ಲಿ ಕ್ಷಣಾರ್ಧದಲ್ಲಿ ಸಂಬಂಧಪಟ್ಟವರ ಮೊಬೈಲ್‌ಗೆ ಏಕೀಕೃತ ತಂತ್ರಜ್ಞಾನದ ಸೆನ್ಸಾರ್ ನೆರವಿನೊಂದಿಗೆ ಎಚ್ಚರಿಕೆಯ ಸಂಕೇತ ತಲುಪಿಸಿ, ರಕ್ಷಣೆಗೆ ಬರುವಂತೆ ಮಾಡುತ್ತದೆ.

ಹಿ ದು ಗ ರ ಅ ನಿ ಸಿ ಕೆ . . .



ಆರ್ಥಿಕ ಸಂಕಷ್ಟ : ಡಾಲರ್ ಎದುರು ದೇಶದ ರೂಪಾಯಿ ಮೌಲ್ಯ ಪ್ರತಿ ನಿತ್ಯವೂ ದುರ್ಬಲಗೊಳ್ಳುತ್ತಿದ್ದು, ಡಾಲರ್ ಎದುರು ದೇಶದ ಕರೆನ್ಸಿ ಮೌಲ್ಯ ರೂ. 95.70ಕ್ಕೆ ಕುಸಿತ ಕಂಡಿದ್ದು, ರೂ. 100 ಸಮೀಪಕ್ಕೆ ದಾಖಲಾಗಲು ಹಾಕುತ್ತಿದೆ. ಈ ಬೆನ್ನಲ್ಲೇ, ದೇಶದಲ್ಲಿ ಹಣದುಬ್ಬರವು ಸಹ 10 ಶಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದ್ದು, ಮುಂದಿನ ದಿನಗಳು ಜನರ ಪಾಲಿಗೆ ಆರ್ಥಿಕ ಸಂಕಷ್ಟ ಎದುರಾಗುವ ಆತಂಕವನ್ನು ಹೆಚ್ಚಿಸಿದೆ.

► **ಅನಂತಸುಬ್ಬರಾವ್ ಪಿ.ಕೆ., ಹಾಸನ**

ಜನರ ನಂಬಿಕೆ ವಿಶ್ವಾಸ : ರಾಜ್ಯದ ಸಹಕಾರ ಬ್ಯಾಂಕುಗಳು ಕಳೆದ ಆರ್ಥಿಕ ವರ್ಷಾಂತ್ಯಕ್ಕೆ ದೈವಜ್ಞ ಸಹಕಾರ ಹಲವು ಕೋಟಿಗಳ ಲಾಭ ಗಳಿಸಿರುವುದರಿಂದಾಗಿ ಸಾಮಾನ್ಯ ಮತ್ತು ಮಧ್ಯಮ ವರ್ಗಗಳ ಜನರ ಅಭ್ಯುದ್ಧಕ್ಕಾಗಿ ಶ್ರಮಿಸುತ್ತಿರುವುದು ಸುತ್ತಾಹವಾಗಿದೆ. ಜೊತೆಗೆ ಗ್ರಾಹಕರಿಗೆ ವಿಶ್ವಾಸಾರ್ಹ ಹಾಗೂ ಉತ್ತಮ ಗುಣಮಟ್ಟದ ಸೇವೆ ನೀಡುತ್ತಿವೆ. ಇದಲ್ಲವೂ ಸಹಕಾರ ಬ್ಯಾಂಕುಗಳು ಜನರ ನಂಬಿಕೆ ವಿಶ್ವಾಸ ಗಳಿಸಿರುವುದನ್ನು ತೋರಿಸುತ್ತಿದೆ.

► **ಉಮೇಶ ಪ್ರಭು ವಿ.ಆರ್., ಮಂಗಳೂರು**

ಸಂಪಾದಕರು :
ಪುಂಡಲಿಕ ಎನ್. ಕೇರೂರೆ,
ಮುಖ್ಯಕಾರ್ಯನಿರ್ವಹಣಾಧಿಕಾರಿ,
ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಬ್ಯಾಂಕುಗಳ
ಮಹಾಮಂಡಳ ನಿ., ಬೆಂಗಳೂರು.

ಇವರಿಗೆ,

Edited, Published and printed by Pundalik N. Kerure, C.E.O. on behalf of the
Karnataka State Co-operative Urban Banks Federation Ltd., Bangalore - 560027.
Published at : # 132, K.H. Road, Bangalore - 560027.
Printed at : Navarathna Printers, #35, 3rd Cross, Sudhamanagar, Bangalore - 560027.